

ಶರಣ ಸಮನ್ವಯ ಸಮಾವೇಶ

ಚಿತ್ರದುರ್ಗ, ಜು.2, ದೇಶ ವಿದೇಶದಲ್ಲಿ ಇಂದು ಬಸವತತ್ತ್ವ ಪ್ರಸಾರ ಆಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಪ್ರಾಚೀನತೆ ಇರಲಿ, ಅದರೊಂದಿಗೆ ಪ್ರಯೋಗಶೀಲತೆ ಬಹುಮುಖ್ಯ. ಈ ದಿಶೆಯಲ್ಲಿ ವಚನಕಾರರು ನೀಡಿದ ಕೊಡುಗೆಗಳು, ಅವರು ತಂದಂತಹ ಸಮಾಜಮುಖಿ ಪರಿವರ್ತನೆಗಳು ವಿಶ್ವಮಾನ್ಯ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ವಿಎಸ್‌ಎನ್‌ಎ 45ನೆ ಶರಣ ಸಮನ್ವಯ ಸಮಾವೇಶದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.

ಜಗತ್ತಿನ ಇತಿಹಾಸದಲ್ಲಿ ಆಗೊಮ್ಮೆ ಈಗೊಮ್ಮೆ ಕ್ರಾಂತಿ ನಡೆಯುತ್ತ ಬಂದಿದೆ. ಯಾವುದೇ ಕ್ರಾಂತಿಯು ಮಾನವನ ವಿಚಾರ ಶಕ್ತಿಯನ್ನು ಮಾತ್ರವಲ್ಲದೆ ಸಾಮಾಜಿಕ ಸ್ಥಿತಿಯನ್ನು ಪರಿವರ್ತಿಸಬಲ್ಲದು. ಇದು ವಿಕಾಸದ ಪ್ರಕ್ರಿಯೆ. ಕ್ರಾಂತಿಯು ಪ್ರಭಾವದಿಂದಾಗಿ ಮಾನವ ಜಗತ್ತಿನಲ್ಲಿ ಏನೆಲ್ಲ ಸುಧಾರಣೆ ಸಾಧ್ಯವಾಗಿದೆ. ಇಷ್ಟು ಸುಸಂಸ್ಕೃತ ಹಂತವನ್ನು ತಲುಪಿರುವ ಆತನ ಆಂತರ್ಯದಲ್ಲಿ ತಳಮಳ; ಬಹಿರಂಗದಲ್ಲಿ ಗೊಂದಲ ಕಾಣಿಸಿಕೊಳ್ಳುತ್ತದೆ. ಆಪ್ತರಿಂದಲೇ ತೊಡಕು, ತೊಂದರೆ, ತಾಪತ್ರಯ, ಕಿರುಕುಳ. ಹೆಜ್ಜೆ ಹೆಜ್ಜೆಗು ನಿಂದನೆ, ಅವಮಾನ. ಅವಮಾನದಿಂದ ಮಾನಕ್ಕೆ ಧಕ್ಕೆ : ಅಭಿಮಾನ ಇದ್ದಲ್ಲಿ ಅವಮಾನ ಇರುವುದಿಲ್ಲ. ಇವುಗಳ ನಡುವೆ ಮಾನವ ಎದ್ದುಬರಬೇಕು ಎಂದರು.

1) ಶುದ್ಧೀಕರಣ

ಬಸವಾದಿ ಶರಣರು ಸಂಸಾರವನ್ನು ತ್ಯಾಜ್ಯವೆಂದು ಭಾವಿಸಲಿಲ್ಲ; ಬದಲಾಗಿ ಪೂಜ್ಯವೆಂದು ಭಾವಿಸುತ್ತ ಅದರ ಅನಾವರಣಕ್ಕೆ ಮುಂದಾಗುತ್ತಾರೆ. ಆವರಣವು ಬಂಧಯುಕ್ತ; ನಿವಾರಣವು ಬಂಧಮುಕ್ತ. ಅವರು ಅನುಸರಿಸಿದ ಮಾರ್ಗವೆಂದರೆ, ಶುದ್ಧೀಕರಣ. ಶುದ್ಧನಾದವನು ಬದ್ಧನಾಗುತ್ತಾನೆ. ಶುದ್ಧತೆ ಮತ್ತು ಬದ್ಧತೆ ಇದ್ದಾಗ ಪ್ರಬುದ್ಧತೆ. ಶುದ್ಧೀಕರಣವೆಂದರೆ, ಶರೀರ, ಇಂದ್ರಿಯ ಮತ್ತು ಬುದ್ಧಿಯ ವಿಕಾಸ. ಶುದ್ಧೀಕರಣಕ್ಕಾಗಿ ಬಸವಣ್ಣನವರು ಸಪ್ತಶೀಲಗಳನ್ನು ನೀಡುತ್ತಾರೆ-

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ

ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಮೇಲೆ ವಿಧಿಸಲಾದ ಸಪ್ತಶೀಲಗಳ ಅನುಸರಣೆಯಿಂದ ಅಂತರಂಗ ಮತ್ತು ಬಹಿರಂಗ ಶುದ್ಧಿ. ರಾಗ-ದ್ವೇಷ-ಹಿತ ಜೀವನ. ದುರಾಲೋಚನೆಗಳ ಪರಿಷ್ಕಾರ. ಸದ್ವರ್ತನೆಯ ಸಾಕಾರ. ನಡೆ-ನುಡಿಯ ನಡುವೆ ಇರುವುದಿಲ್ಲ ಅಂತರ. ಅಂತಃಸತ್ಯದ ಚೇತ್ಕಾರ. ಅಂತಃಪ್ರಜ್ಞೆಯ ಓಂಕಾರ. ಪರಮಾನುಭೂತಿಯ ಸಾಕ್ಷಾತ್ಕಾರ. ಇಷ್ಟೆಲ್ಲ ಸಾಧನೆ. ನಿರಾತಂಕ. ನಿರಾಳ ಸ್ಥಿತಿ.

2) ಉದಾತ್ತೀಕರಣ

ಶರಣಧರ್ಮದ ಪ್ರಕಾರ ಶರೀರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. 1) ಪಾದದಿಂದ ಸೊಂಟದವರೆಗೆ-ತ್ಯಾಗಾಂಗ, 2) ಸೊಂಟದಿಂದ ಕುತ್ತಿಗೆವರೆಗೆ - ಭೋಗಾಂಗ ಮತ್ತು 3) ಕುತ್ತಿಗೆಯಿಂದ ಮಸ್ತಕದವರೆಗೆ - ಯೋಗಾಂಗ. ಅಂಗತ್ರಯಗಳಿಗೆ ಲಿಂಗತ್ರಯಗಳು. ಸ್ಥೂಲ ತನುವಿಗೆ-ಇಷ್ಟಲಿಂಗ, ಸೂಕ್ಷ್ಮ ತನುವಿಗೆ-ಪ್ರಾಣಲಿಂಗ ಮತ್ತು ಕಾರಣ ತನುವಿಗೆ - ಭಾವಲಿಂಗ ಸಂಬಂಧಿಸಲಾಗಿದೆ. ಶಿವಯೋಗವು ಜ್ಞಾನವನ್ನು ಸುಜ್ಞಾನವನ್ನಾಗಿಯು, ಭಾವವನ್ನು ಸದ್ಭಾವವನ್ನಾಗಿಯು, ಕ್ರಿಯೆಯನ್ನು ಸತ್ಕ್ರಿಯೆಯನ್ನಾಗಿ ಪರಿವರ್ತಿಸಬಲ್ಲದು. ಶುದ್ಧೀಕರಣಕ್ಕೆ ಬಳಸುವ ಏಣಿಯೆ ಶಿವಯೋಗ.

ತನ್ಮಯತೆಯಿಂದ ಮಾಡುವ ಶಿವಯೋಗವು ನಾಸಿಕ(ಮೂಗು)ದಲ್ಲಿ ಆಚಾರಲಿಂಗ-ಸುಗಂಧ, ಜಿಹ್ವೆ (ನಾಲಿಗೆ)ಯಲ್ಲಿ ಗುರುಲಿಂಗ-ಸುರಸ, ನಯನ(ಕಣ್ಣು)ದಲ್ಲಿ ಶಿವಲಿಂಗ-ಸ್ವರೂಪ, ತ್ವಕ್ತು(ಚರ್ಮ)ವಿನಲ್ಲಿ ಜಂಗಮಲಿಂಗ-ಸುಸ್ಪರ್ಶ, ಕರ್ಣ (ಕಿವಿ)ಯಲ್ಲಿ ಪ್ರಸಾದಲಿಂಗ-ಸುಶಬ್ದ, ಹೃದಯ ಅಥವಾ ಭ್ರೂಮಧ್ಯದಲ್ಲಿ ಮಹಾಲಿಂಗ-ಸಂತ್ಯಪ್ತಿ. ಶಿವಯೋಗವು ಹೊರ ಶರೀರ ಮತ್ತು ಇಂದ್ರಿಯಗಳನ್ನು ಉದಾತ್ತೀಕರಿಸುತ್ತದೆ. ಇದು ಉದಾತ್ತೀಕರಣದ ವಿಧಾನ. ಈ ದಿಶೆಯಲ್ಲಿ ಉಗ್ಗಡಿಸುವ ಗಬ್ಬಿದೇವಯ್ಯನ ಒಂದು ವಚನ-

ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿರ್ದೇನೆ.

ಅರಿವು ಬಾ, ಅಜ್ಞಾನ ಹೋಗೆಂದು ಕಳುಹುತ್ತಿರ್ದೇನೆ.

ನಿಕಲ ಬಾ, ಸಕಲ ಹೋಗೆಂದು ಕಳುಹುತ್ತಿರ್ದೇನೆ.

ನಿಪ್ರಪಂಚ ಬಾ, ಪ್ರಪಂಚ ಹೋಗೆಂದು ಕಳುಹುತ್ತಿರ್ದೇನೆ.

ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರನೊಳಗೆ ಕೂಡಿ,

ಅರಿಯದವರ ಹೊರಗೆ ತಡೆವುತ್ತಿರ್ದೇನೆ.

3) ಉನ್ನತೀಕರಣ

ಅವನತಿಯಿಂದ ಉನ್ನತಿಯ ಕಡೆಗಿನ ಪಯಣವು ಮಹತ್ತರವಾದುದು. ಜೀವನ ಯಾತ್ರೆಯಲ್ಲಿ ಏರಿಳಿತ. ಅದನ್ನು ಸಮತೋಲನಗೊಳಿಸಿದಾಗ ಸಮಾಧಾನ. ಶುದ್ಧೀಕರಣ ಮತ್ತು ಉದಾತ್ತೀಕರಣ ಎರಡೂ ಕೂಡಿಕೊಂಡು ಬದುಕನ್ನು ಉನ್ನತೀಕರಿಸುತ್ತವೆ. ಶಿವಶರಣರು ವಾಸಿಸುತ್ತಿದ್ದ ಮನೆಗಳು ಚಿಕ್ಕಮನೆಗಳು. ಚಿಕ್ಕಮನೆಗಳಲ್ಲಿ ದೊಡ್ಡ ವ್ಯಕ್ತಿತ್ವಗಳು. ಅವರು ನಿರ್ವಹಿಸುತ್ತಿದ್ದ ಕಾಯಕಗಳು ಸಣ್ಣಪುಟ್ಟ ಕಾಯಕಗಳು. ಸಣ್ಣಪುಟ್ಟ ಕಾಯಕ ಮುಖಾಂತರ ದೊಡ್ಡ ಆದರ್ಶಗಳು. ಬಸವಣ್ಣನವರ ವಚನ-

ಮನೆ ನೋಡಾ ಬಡವರು: ಮನೆ ನೋಡಾ ಘನ.

ಸೋಂಕಿನಲ್ಲಿ ಶುಚಿ: ಸರ್ವಾಂಗ ಕಲಿಗಳು.

ಪಸರಕ್ಕನುವಿಲ್ಲ: ಬಂದ ತತ್ಕಾಲಕೆ ಉಂಟು,

ಕೂಡಲಸಂಗನ ಶರಣರು ಸ್ವತಂತ್ರಧೀರರು.

ಸಣ್ಣಪುಟ್ಟ ಕಾಯಕ ಮುಖಾಂತರ ದೊಡ್ಡ ಆದರ್ಶ ತೋರಿದ್ದು, ಅವರ ದೊಡ್ಡತನ. ಇಂದು ದೊಡ್ಡದೊಡ್ಡ ಮನೆಗಳು; ಸಣ್ಣ ವ್ಯಕ್ತಿತ್ವಗಳು. ಆದರ್ಶವಿಲ್ಲದ ಬದುಕು ಉನ್ನತಿಗೆ ಏರಲಾರದು. ಉನ್ನತೀಕರಣದ ಹೃದಯವೆ ಆದರ್ಶ. ಮನೆಗಳು ಹೇಗಾದರು ಇರಲಿ; ಅವುಗಳ ಒಳಗಿನ ಬದುಕು ಉನ್ನತವಾಗಿರಲಿ ಎಂಬುದು ಇಂದಿನ ಧ್ಯೇಯ. ಆಡಂಬರ ಕಡಿಮೆ ಆಗಲಿ; ಆದರ್ಶದಡೆಗೆ ತುಡಿತವಿರಲಿ ಎಂದು ತಿಳಿಸಿದರು.

ವಿಎಸ್‌ಎನ್‌ಎ ಸಂಘಟನೆಯ ಅಧ್ಯಕ್ಷ ಹರೀಶ್ ಹಿರೇಮಠ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.



